

ಎಡದಿಂದ ಬಲಕ್ಕೆ

- ಆತನ ಅನ್ನ ತಂತ್ರಗಳಿಗೆ ಕೊನೆಯೇ ಇಲ್ಲ (3)
- ಪಂಡಿತರ ಪರಿಚಯಿಸಿದ್ದ ಇದೇ ಜಗತ್ತು (3)
- ಗಾಳಿವಿಲ್ಲದೆಯೇ ಮೀನು ಹಿಡಿಯಲು ಒಂದ ಹ್ಯಾ ಮನುಷ್ಯ (3)
- ನಿಂತಿರುವತೆಯೇ ಕೆಲಸ – ಬಿಡುವೇ ಇಲ್ಲ (4)
- ಜೋರೆ ಇಲ್ಲ ಅಂತಾದರೂ ನೆಲದೊಳಗೆ ಹರಿವ ನೀರು (4)
- ಮೂರ್ತಿ ಕೆತ್ತುವ ಕೆಲಸ ಇಲ್ಲೇ – ಇದು ಮನುಷ್ಯರ ಪ್ರಪಂಚ (4)
- ಅನ್ನಾಯವನ್ನು ವಿರೋಧಿಸುವವನ ಹಿಂಬಾಲಕ ಗೊತ್ತೇ? (4)
- ಮೊನ್ನೆಯ ದಿನದಿಂದೇ ಅಯಿತಲ್ಲ, ವಂದನೆ? (3)
- ಹೊಸ ರೂಪ ಯಶ್ವಿಯಾಗಲೆಂದು ಅರ್ಥವಾದಿಸು (3)
- ಸಾವಿರ ಕಾರಣ – ಒಟ್ಟಾರೆ ಬರೇ ವೈಮನಸ್ಯ (3)

ಮೇಲಿಂದ ಕೆಳಕ್ಕೆ

- ಚಾಲಕ ಬರುವವರೆಗೂ ಗಾಡಿ ಅಲುಗುವುದೂ ಇಲ್ಲ ಬಿಡಿ (3)
- ತೆರೆದಿಟ್ಟ ಹಣ ಪಡೆಯಲು ಭಾರೀ ಒತ್ತಾಯ (3)
- ಪ್ರಥಮ ಪಾರದಲ್ಲೇ ತಿಳಿಯಿತು ಅದೊಂದು ಭಾರಿ ಕಟ್ಟವೇ (3)
- ಲಕ್ಷ ತಂದವನಷ್ಟೇ ಅಲ್ಲ ಗಮನ ಪಡೆದ (3)
- ನೇಮ ನಿತಿಗಳಷ್ಟೇ ಈಗ ಹೆಸರು ಇಲ್ಲಂಡಾಗಿದೆ (3)
- ಎಲ್ಲೆಡೆ ಆ ಕಾಲದಲ್ಲಿ ಬರೇ ಯುದ್ಧ, ಹೇರಾಸ (3)
- ಆಲೋಚನೆ ಏನೆಂಬುದನ್ನು ಸೂಕ್ಷುತ್ತದೆ, ಕಣ್ಣಿ (3)
- ಸೇಡನ್ನು ದೂರ ಮಾಡಲು ಮಾತನಾಡುವಂತೆ ಮಾಡು (3)
- ಯಾವುದೇ ವೈಮನಸ್ಯ ಬೇಡ ಎಂದು ಪ್ರಾರ್ಥನೆ (3)
- ಹೊಸ ಕೆಲಸ – ಭಾರೀ ದೈಯ್ಯ ಬೇಕಾಗುವಂಥದ್ದು (3)

12-03-15ರ ಉತ್ತರಗಳು

ಎಡದಿಂದ ಬಲಕ್ಕೆ:

- ನಿರಾಯ್ಯಾ; 3. ಹೆಸರು; 4. ನರ್ತಕ; 6. ಪರಿಕರ; 7. ಶಿವಾಲಯ;
- ಶತದಿನ; 12. ಸಮಬಳ; 14. ಕುಚೇರ; 15. ಚಾಕರಿ; 16. ಸರೋವರ
ಮೇಲಿಂದ ಕೆಳಕ್ಕೆ:
- ನಿರುತ್ತರ; 2. ಧನರಾಶಿ; 3. ಹೆಮ್ಮಾರಿ; 5. ಕಮಲ; 6. ಪರದೇಶ;
- ಯಾತ್ರಫಲ; 10. ತಕ್ಷಿಕು; 11. ನವರಾಜು; 12. ಸದಾಚಾರ; 13. ಬರಿ

ಪ್ರಶ್ನೆಗಳು


ಧರೆಯಲ್ಲಿ ಎಷ್ಟಿದೆ ಬಂಗಾರ?

‘ರಾಜಲೋಹ’ ಎಂದೇ ವಿಶ್ವಾತವಾಗಿರುವ ಬಂಗಾರ ‘ಲೋಹ ರಾಜ’ ಕೂಡ. ಅಮಾಲ್ಯ ನಿಧಿಯಾಗಿ, ಸಿರಿಯಂಕಿಯೇ ಸಂಕೇತವಾಗಿ, ಸರ್ವಜನರ ಆಸೆ – ಆಸ್ತ್ರಿಗಳ ಕೇಂದ್ರವಾಗಿ, ಸರ್ವೋತ್ತಮತೆಗೆ ಸಮಾನಾರ್ಥಕವಾಗಿ.... ಹಾಗೆಲ್ಲ ಅತ್ಯಂತ ಜನಪ್ರಿಯವಾಗಿರುವ ಬಂಗಾರಕ್ಕೆ ಆಭರಣಗಳಷ್ಟೇ ಅಲ್ಲದೆ ಕೈಗಾರಿಕಗಳಲ್ಲೂ ವಿಪರೀತ ಮಹತ್ವ ಇದೆ. ಇತರ ಎಲ್ಲ ಶೈಲ್ಯ ಗುಣಾಗಳ ಜೊತೆಗೆ ವಿರಳ ಲಘು ಲೋಹವಾಗಿರುವುದೂ ಬಂಗಾರದ ಭಾರೀ ಬೆಲೆಗೆ ಕಾರಣ.

ವಾಸ್ತವವಾಗಿ ಭೂಮಿಯ ಒಟ್ಟು ದ್ರವ್ಯರಾಶಿಯಲ್ಲಿ ಬಂಗಾರದ ಭಾಗ ಅತ್ಯಂತ ಅಲ್ಲಿ, ವೈಚಾನಿಕ ಅಂದಾಢುಗಳ ಪ್ರಕಾರ ಭೂ ನೆಲದ ಶಿಲಾ ದ್ರವ್ಯದಲ್ಲಿ ಬಂಗಾರದ್ದು ಇಷ್ಟಾತ್ಮಕ ಹೊಟಿಯ ಒಂದಂತಹದ್ದು ಅಷ್ಟೇ! ಈ ಪ್ರಮಾಣ ಸುಮಾರು ಹತ್ತು ಸಾವಿರ ಹೊಟಿ ಟನ್‌ಗೆ ಸಮಾಂತರ ಇಡೀ ಮನವೆತಿಹಾಸದಲ್ಲಿ ಈ ವರ್ಗೋ ಹೊರತೆಗೆದಿರುವ ಬಂಗಾರ ಒಂದು ಲಕ್ಷ ಟನ್‌ನೇ ಮೀರುವುದಿಲ್ಲ.

ಹಾಗೆಂದು ಬಂಗಾರ ಭೂ ನೆಲದ ಶಿಲೆಗಳಲ್ಲಷ್ಟೇ ಲಭಿಸುವ ಲೋಹ ಎಂದು ಭಾವಿ ಬಿಡಬೇಡಿ ಬಂಗಾರಯನ್ನು ನೆಲ ಪ್ರದೇಶಗಳಲ್ಲಿ ಪ್ರವರ್ಹಿಸುವ ನದಿ ಪಾತ್ರಗಳಲ್ಲಿ, ಸಾಗರದ ಜಲರಾಶಿಯಲ್ಲಿ, ಸಾಗರ ತಳದ ‘ಕುದಿಜಲದ ಕಂಡ’ – ಗಳಲ್ಲಿ ಕೂಡ ಬಂಗಾರ ಭಾರೀ ಪ್ರಮಾಣದಲ್ಲಿ ಬೆರೆತೆದೆ. ಇಂತಹ ನೆಲೆಗಳಲ್ಲಿರುವ ಚಿನ್ನದ ಪ್ರಮಾಣ ಸುಮಾರು ಒಂದು ಸಾವಿರ ಹೊಟಿ ಟನ್‌!

ಆದರೆ, ವಿಪರ್ಯಾಸ ಏನೆಂದರೆ, ಯಾವುದೇ ನೆಲೆಯಲ್ಲಿರುವ ಚಿನ್ನವನ್ನು



ಪತ್ತೆ ಮಾಡುವ, ಹೊರ ತೆಗೆವ, ಪ್ರತ್ಯೇಕಿಸಿ ಪಡೆವ ತಂತ್ರಜ್ಞನ ಇದೆಯಾದರೂ ಧರೆಯಲ್ಲಿರುವ ಎಲ್ಲ ಬಂಗಾರವನ್ನು ಲಾಭದಾಯಕವಾಗಿ ಪಡೆಯುವುದು ಸಾಧ್ಯವಿಲ್ಲ. ಉದಾಹರಣೆಗೆ ಕಡಲ ನೀರಲ್ಲಿ ನೂರಾರು ಹೊಟಿ ಟನ್‌ ಬಂಗಾರ ಇಧರೂ ಅದೆಲ್ಲ ನುಣ್ಣನೆ ಪ್ರದಿ ರೂಪದಲ್ಲಿ ಅತ್ಯಂತ ವಿರಳವಾಗಿ ಕಲಿಕ ಹೋಗಿವೆ. ಅದನ್ನು ಬೇರೆರೂಪ ಹೋಗಿದೆ ದೊರಕುವ ಬಂಗಾರದ ಲಘುಲ್ಯದ ಹತ್ತಾರು ಪಟ್ಟು ಹಣ ವ್ಯಯವಾಗುತ್ತದೆ.

ಯಾವುದೇ ನೆಲೆಯಲ್ಲೂ ನೇರವಾಗಿ ಪರಿಶುದ್ಧ ರೂಪದಲ್ಲೇ ಕಿಸುವ ಈ ಲೋಹ ಸಾಮಾನ್ಯವಾಗಿ ಶಿಲೆಗಳಲ್ಲಿ ಪ್ರದಿ ರೂಪದಲ್ಲಿ ದಾರಂಜೆಗಳಂತೆ ಹರಡಿಸುತ್ತದೆ. ಆದರೂ ಅಪರೂಪವಾಗಿ ಅಲ್ಲಲ್ಲಿ, ‘ಗಟ್ಟಿ’ಗಳ ರೂಪದಲ್ಲೂ ದೊರಕುತ್ತದೆ (ಚಿತ್ರ – 1, 2) ಕಾಳಿಗಳ ಗಾತ್ರದಿಂದ ಬಂದೆ ತುಂಡುಗಳ ಗಾತ್ರದವರೆಗೆ ವಿಧ ಚಿತ್ರ ವಿಚಿತ್ರ ಆಕಾರಗಳಲ್ಲಿ ಲಭಿಸುವ ಈ ಅಪರಂಪದ ಗಟ್ಟಿಗಳು ಕೆಲವೇ ಗ್ರಾಂಗಳಿಂದ ತೊಡಗಿ ಒಂದು ನೂರು ಕಿಲೋಗ್ರಾಂ ತೂಕವನ್ನು ಮೀರುತ್ತವೆ. 112 ಕಿಲೋ ತೊಕದ ಚಿನ್ನದ ಗಟ್ಟಿಯೊಂದು ಲಭಿಸಿರುವ ದಾಖಿಲೆ ಇದೆ!

■ ಎನ್. ವಾಸುದೇವ್